

ಮೈಸೂರು ವಿಶ್ವವಿದ್ಯಾನಿಲಯ



ಸಂಖ್ಯೆ: ಯು.ಎ/283/2022-23

ವಿಶ್ವವಿದ್ಯಾನಿಲಯ ಕಾರ್ಯಕ್ರಮ
ಕ್ಷಾಭಡ್‌ ಭವನ, ಮೈಸೂರು
ದಿನಾಂಕ: 10-02-2023

ಸಿಂಡಿಕೇಟನ ಮಾನ್ಯ ಸದಸ್ಯರುಗಳಿಗೆ,
ಮಾನ್ಯರೆ.

ವಿಷಯ: ಸಿಂಡಿಕೇಟನ ವಿಶೇಷ ಸಭೆಯನ್ನು ವಿರೋಧಿಸಿರುವ ಬಗ್ಗೆ.


ಉಲ್ಲೇಖ: ಮಾನ್ಯ ಪುಲಪತಿಗಳ ಪತ್ರ ಸಂಖ್ಯೆ: ಪುಜ/ಇತರೆ/2022-23, ದಿನಾಂಕ: 10-02-2023.

ದಿನಾಂಕ: 16-02-2023ರಂದು ಗುರುವಾರ, ಮಧ್ಯಾಹ್ನ 3.30 ಗಂಟೆಗೆ "ಸಿಂಡಿಕೇಟನ ವಿಶೇಷ ಸಭೆ"ಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಾಲಯದಲ್ಲಿ ವಿರೋಧಿಸಲಾಗಿದೆ. ತಾವುಗಳು ಈ ಸಭೆಗೆ ಅಗಮಿಸಬೇಕಾಗಿ ಹೋರಲಾಗಿದೆ.

ಕಾರ್ಯಕ್ರಮ:

- 103ನೇ ವಾರ್ಷಿಕ ಘಟಕೋತ್ಸವದ ಸಂಬಂಧ ದಿನಾಂಕ, ಸಮಯ ನಿಗದಿಪಡಿಸಲು ಹಾಗೂ ಮುಖ್ಯ ಅತಿಥಿಗಳನ್ನು ಆಯ್ದಾಗಿಸುವ ಪರಿಣಾಮ.
- 103ನೇ ವಾರ್ಷಿಕ ಘಟಕೋತ್ಸವ ಸಂಬಂಧ ಗೌರವ ದಾಸ್ತರೇಟ್ ಪದವಿ ಪಡೆಯಲು ಗ್ರಾಹಿ ಹೆಸರುಗಳನ್ನು ಶಿಫಾರಸ್ಸು ಮಾಡುವ ಬಗ್ಗೆ.
- ಅಧ್ಯಕ್ಷರ ಅಪ್ರಸನ್ನತೆಯ ಮೇರೆಗೆ ಇತರೆ ವಿಷಯಗಳು.

ತಮ್ಮ ನಂಬಿಗೆಯ,


 ಪುಲಪತಿ
 ವಿಶ್ವವಿದ್ಯಾನಿಲಯ
 ಮೈಸೂರು - 570 006
 ಕರ್ನಾಟಕ
 ಭಾರತ
 ಮೇ 10/2/2023

ಪ್ರತಿ:

- ಗೌರವಾನ್ಯತ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು, ರಾಜ್ಯಪಾಲ, ಡಿಂಗಳೂರು-01.
- ದ್ರಾಸನ ಕಾರ್ಯದರ್ಶಿಗಳು, ಪ್ರಕ್ರಿಯೆ ಇಲಾಖೆ (ವಿಶ್ವವಿದ್ಯಾನಿಲಯಗಳು), ಕರ್ನಾಟಕ ಸರ್ಕಾರ, ಬಹುಮಹಡಿಗಳ ಸಭೆಗಳ ಚಿಂಹಾರ್ಥಿಗಳನ್ನು ವಿಶ್ವವಿದ್ಯಾನಿಲಯದ ಕಾರ್ಯಾಲಯ, ಮೈಸೂರು-ಸದಸ್ಯರುಗಳಿಗೆ ನಿಯಮಾನುಷಾರ ಪ್ರಯೋಗ ಭಕ್ತಿ ದಿನಾಂಕ/ಅಧಿಕಾರಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕಾಗಿದೆ.
- ನಿರ್ದೇಶಕರು, ಏ.ಎಂ.ಎಂ./ಕಾರ್ಯಾಲಯ ಅಭಿವೃದ್ಧಿ ಮಂಡಳಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ನಿರ್ದೇಶಕರು, ಯೋರ ಕ್ಷಣೆ ನಿರ್ದೇಶನಾಲಯ, ಮಾನವಸಂಸ್ಥೆಗೋತ್ತಿ, ಮೈಸೂರು.
- ಎಲ್ಲ ಶಾಖಾಲ್ಯತೆಯ / ಕಾರ್ಯಾಲಯ ಕುಲಸಚಿದರೂ, ಆರ್ಥಿಕ/ಪರೀಕ್ಷೆ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಎಲ್ಲ ಶಾಖಾಲ್ಯತೆಯ / ಕಾರ್ಯಾಲಯ ಆರ್ಥಿಕ/ಪರೀಕ್ಷೆ ವಿಭಾಗ, ಮಾಹಾದಾದ ಕಾರ್ಯಾಲಯ ಆರ್ಥಿಕ, ಮೈಸೂರು ವಿವಿ, ಮೈಸೂರು.
- ನಿರ್ದೇಶಕರು, ಏ.ಎಂ.ಆರ್.ಆ. ಮಾನಸಗಂಗೋತ್ತಿ, ಮೈಸೂರು-ಇವರು ತಮ್ಮ ಸಿಬ್ಬಂದಿಗಳ ಮೂಲಕ ಸಿಂಡಿಕೇಟ್ ಸಭೆಯ ವಿಧಿಯೋ ಒತ್ತುಕರ್ತು ಮಾಡುವ ದ್ವಾರ್ಥ ಮಾಡಬೇಕಾಗಿ ಹೋರಲಾಗಿದೆ.
- ನಿರ್ದೇಶಕರು, ಇನ್‌ಮೇರ್ ಎಂಎ ಅಂಡ್ ಕಮ್ನಿಸ್‌ಇಂಎಸ್ ಡಿವಿಜನ್, ಗೋಕ ಅಧ್ಯಯನ ವಿಭಾಗ, ಮಾನಸಗಂಗೋತ್ತಿ, ಮೈಸೂರು-ಇವರು ಸಿಂಡಿಕೇಟ್ ಸಭೆಯ ನೇರ ಪ್ರಾರ್ಥನೆ ಮಾಡಬೇಕಾಗಿ ಮಾಡಬೇಕಾಗಿದೆ.
- ಅಧ್ಯಕ್ಷರು, ಕಾರ್ಯಾಲಯ, ಅರ್ಥಾತ ರಾಬೆ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು- ಸಭೆಯ ದಿನಾಂಕ ಸದವಳಿಯನ್ನು ದಾವಿಲಿಸಲು, ಕನ್ನಡ, ಇಂಗ್ಲಿಷ್ ಭಾಷೆಯ ಇಬ್ಬರು ಶಿಕ್ಷಣಿಗಳಾರೆ ನಿಯೋಜಿಸಲು ಹಾಗೂ ರಾಜ್ಯ ವಿಭಾಗದ ಕಾರ್ಯನಿರ್ವಾಹಕರು, ನಿಗದಿಕ ಸಮಯದಲ್ಲಿ ಸದಸ್ಯರುಗಳಿಗೆ ಕಾರ್ಯಕ್ರಮಾಚಾರ್ಯನ್ನು ತಲುಪಿಸಿದೆ ದ್ವಾರ್ಥ ಮಾಡಲು ಸದವಳಿಯನ್ನು ದಿನಾಂಕ ಸಂಬಂಧಿಸುವಾಗಿ ತಿಳಿಸುವುದು.
- ಎಲ್ಲ ಅಧ್ಯಕ್ಷರು, ಆರ್ಥಿಕ ವಿಭಾಗ/ಕಾರ್ಯಾಲಯ ವಿಭಾಗ/ಪರೀಕ್ಷೆ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
- ಕಾರ್ಯ ನಿರ್ವಾಹಕರು, ಚೆಲ್ಲೆ-4, ಅರ್ಥಾತ ರಾಬೆ - ಸಭೆಯ ಕಾರ್ಯಕ್ರಮಾಚಾರ್ಯನ್ನು ಮಾನ್ಯ ಸದಸ್ಯರುಗಳಿಗೆ ತಲುಪಿಸಬೇಕಾದ ಹತ್ತು ಸಂದರ್ಭದಲ್ಲಿ ಒಂದು ದಾಷತದನ್ನು ಹಾಗೂ ಸಭೆಯ ದಿನಾಂಕದಂದು ಅಪರಾಹ್ನ 2.30 ಗಂಟೆಗೆ ವರದು ದಾಷತದನ್ನು ಸಿಂಡಿಕೇಟನ ವಿಭಾಗಕ್ಕೆ ಒದಗಿಸುವುದು.
- ಕಾರ್ಯ ನಿರ್ವಾಹಕರು, ಚೆಲ್ಲೆ-6, ಅರ್ಥಾತ ರಾಬೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-ಸಭೆಯ ಕಾರ್ಯಕ್ರಮಾಚಾರ್ಯ ಅಗತ್ಯವಿರುವ ಚೆರ್ಕೆಯಂತ್ರಗಳನ್ನು ಸುಸ್ಥಿತಿಯಲ್ಲಿಸು ಕೊಳ್ಳಲು ಹಾಗೂ ಏ4 ಅಳತೆಯ 25 ಚೆರಾಕ್ ಪ್ರೇವರ್ (ರೀಮ್‌)ಗಳನ್ನು ದ್ವಾರ್ಥ ಮಾಡಬೇಕಾಗುವುದು.
- ಕಾರ್ಯ ನಿರ್ವಾಹಕರು, ಚೆಲ್ಲೆ-5, ಅರ್ಥಾತ ರಾಬೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-ಬೆಂಗಳೂರು ತೆಗೆಯುವ ನೇರರುಗಳಿಗೆ ರಚಿತ್ಯನ್ನು ಮಂಡಿಸು ಮಾಡುವ ಮುನ್ದು ಬ್ರಾಹ್ಮಿಕಾರ ವಿಭಾಗದನ್ನು ಸಂಪರ್ಕಿಸುವುದು.
- ಪುಲಪತಿ/ಪುಲಸಚಿದ/ಪುಲಸಚಿದ(ಪರೀಕ್ಷಾಂಗ)/ದಾಷತ ಅಧಿಕಾರಿಯವರ ಆಪ್ತ ಸಹಾಯಕರು, ಮೈಸೂರು ವಿ.ವಿ., ಮೈಸೂರು.
- ಕಾರ್ಯ ನಿರ್ವಾಹಕರು, ಎಫ್‌ಬಿ-15, ಕಾರ್ಯಾಲಯ ರಾಬೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ಸಭೆಯ ದಿನಾಂಕ ಆಸಂಭ್ರೇ/ದಿನಭಕ್ತೆ ಮತ್ತು ಪ್ರಯೋಗಭಕ್ತೆ ಮಾಡಬೇಕಾಲು ಕ್ರಮ ಕೈಗೊಳ್ಳಬೇಕು.
- ಕಾರ್ಯ ನಿರ್ವಾಹಕರು, ಎಫ್‌ಬಿ-15, ಕಾರ್ಯಾಲಯ ರಾಬೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು - ಸಭೆಯ ದಿನಾಂಕ ಆಸಂಭ್ರೇ/ದಿನಭಕ್ತೆ ಮತ್ತು ಪ್ರಯೋಗಭಕ್ತೆ ಮಾಡಬೇಕಾಲು ಕ್ರಮ ಕೈಗೊಳ್ಳಬೇಕು.